

ಪವಿತ್ರ ಅತ್ಯಾಚಾರ ಯೋಜನೆ ಪರಬ್ರಹ್ಮ

19, ಮಾರ್ಚ್ 2024

ಮೊಗಾಚ್ಯಾಂನೋ, ಆಜ್ ಆಮ್ ಪವಿತ್ರ ಅತ್ಯಾಚಾರ ಪರಬ್ರಹ್ಮ ಸಂಭ್ರಮಾಂವಾ. ಪೆಂತೆಕೊಸ್ತು ಪರ್ವ ದಿನಾ ಪವಿತ್ರ ಅತ್ಯಾಚಾರ ಆರ್ಥಿಕ ವ್ಯವಸ್ಥೆಗಳ ವೇಳಾ ತೆ ಸಮೇಸ್ತು ಪವಿತ್ರ ಅತ್ಯಾಚಾರ ದೇಶ್ಯಾಂನಿ ಭರ್ಲೆ, ಜೆಜುಚಿ ಶುಭೋವಾತಾರ ಗಾಜಂವ್ಯಾ ಲಾಗ್ನೆ ಆನಿ ಮ್ಹಣಾಲೆ, “ಜೊ ಕೊಣ್ಣ ಮನರ್ಜಿವಂತ್ ಜೆಜುಕ್ ಸತ್ಯಾನ್ತಾ ಆನಿ ಪವಿತ್ರ ಸಾನ್ ಫೆತಾ, ತಾಕಾ ಸಾಸ್ನಾಚೆಂ ಜೀವಿತ್ ಲಾಬಾತ್”. ಆಯಿಂದೆವೋಸ್ತುತಿ ಆಮ್ಮೆಯ ಜೆಣೀಯೆ ಚಾಲಿ ಮುಖಾಂತ್ರ ಜೆಜುಚಿ ಶುಭೋವಾತಾರ ಪರಬ್ರಹ್ಮ ಕರುಂಕ್ ಉಲ್ಲೊ ದಿತಾ. ಹೆಂ ಮಿಸಾಚೆಂ ಬಲಿದಾನ್ ಆಮ್ಮಾಂ ಪವಿತ್ರ ಅತ್ಯಾಚಾರ ದೇಶ್ಯಾಂನಿ ಭರುನ್, ಜೆಜು ಸಂಗಿಂ ಲಾಗ್ನೆಲೊ ಸಂಬಂಧ ಜೊಡುಂಕ್ ಏಕ್ ವಾಟ್ ಜೊಂಬ್ ಮ್ಹಣ್ ಮಾಗ್ಯಾಂ.

ಭಾವಾರ್ಥಂಚಿಂ ಪ್ರಾರ್ಥನಾಃ:

ಯಾಜಕ : ಮೋಗಾಬ್ಯಾಂಸೋ, ಜೆಜುನ್ ಅಮ್ಮೋ ಪವಿತ್ರು ಅಶೈಲ್ಲಿ ದಾಟಯೆಂದ್ರಿ. ತ್ವಾಂ
ಪವಿತ್ರು ಅತ್ಯಾಂ ಧಾವ್ಯ ಪ್ರೇರಿತ್ ಜಾವ್ಯ ಅಮ್ಮಂ ಮಾಗ್ನಿಂ ಅಮಿ ಜೆಜು
ಮಾರಿಫಾತ್ ದೇವಾಕ್ ಸಮರ್ಪಣಂಯಾ.

1. ಬಾಪಾ, ತುವೆಂ ಪವಿತ್ರು ಸಭಾ ಚಲವ್ಯ ಷ್ವರಾಂಶ್ ಮುಕ್ತಲ್ಯಾಂನಿ ಸದಾಂಚ ದೀತ್
ಅತ್ಯಾಂ ದ್ವಾರಿಂ ಪ್ರೇರಿತ್ ಜಾವ್ಯ ಸರ್ವ ಶ್ರೀಸ್ತಿ ಪರ್ಯಾಯ ಮಾರ್ಗದರ್ಶನ ದಿವ್ಯ
ತಾಂಕಾಂ ಸಾಂತಿಪಣಾಂಶ್ ವಾಟರ್ ಚಲಂವ್ಯ ಜಾಯ ಜಾಲ್ಯ ಕುಪಾ ದಿ ಮ್ಹಾಂ
ಮಾಗ್ನಾಂವ್.

ಜವಾಬ್ದಿ: ಬಾಪಾ, ಅಮ್ಮಂ ಮಾಗ್ನಿಂ ಆಯ್ತ್

2. ಅಮ್ಮಾಂ ದೇಶಾಂತ್ ಜಾತ್, ಭಾಸ್ ಆನಿ ಧಮಾರ್ ವಯ್ಯ ಜಾಯ್ತಿ ಹಲ್ಲ್, ಟಿಂಡ
ಆನಿ ವಿಭಜನ್ ಚಲೊವ್ಯ ಆಸಾ. ಹ್ಯಾ ವಿಶಿಂ ಅಮ್ಮಾಂ ರಾಜಕೀಯ
ಘಡಾರ್ಯಾಂನಿ ಆಪ್ಲೆ ದೊಳೆ ಉಗ್ರೆ ಕರ್ಣ್ ಸರ್ವ ಲೋಕಾಕ್ ಧಾರ್ಮಿಕ್ ಆಗ್
ವಯುಕ್ತಿಕ್ ಸ್ವಾತಂತ್ರ್ಯ ಆನಿ ಸಮಾನತಾ ಮೆಳುಂಕ್ ವಾಪ್ರಿತೆಂ ಕರ್ ಮ್ಹಾಂ
ಮಾಗ್ನಾಂವ್.
3. ಭಾಗವಂತ್ ನಜರೆತಾಬ್ಯಾ ಕುಟ್ಯಾ ಪರಿಂ ಅಮ್ಮಾಂ ಸರ್ವ ಕುಟ್ಯಾಂನಿ ಮೋಗ್,
ಶಾಂತಿ, ಸಮಾಧಾನ್ ರಾಜ್ ಕರಿಶೆಂ ಆನಿ ತಾಣೆಂ ಸಮೆಸ್ತಾಂನಿ ಸರ್ವ ಕಷ್ಟ-
ಸಂಕಷ್ಟಾಂಕ್ ಘಡ್ ಕರ್ಣ್ ಎಕ್ಷಣಾನ್ ಜಿಯೆಂವ್ಯೆಂ ಭಾಗ್ ಫಾವ್ರೋ ಕರ್ ಮ್ಹಾಂ
ಮಾಗ್ನಾಂವ್.
4. ಅಮ್ಮೆ ಫಿಗ್ರಜೆಂತ್ ತಶೆಂ ಆಸ್ತತ್ಯಾಂನಿ ಆಸ್ಲಾಂ ಅಮ್ಮಾಂ ವಿದೇಶ್ತ್ ಭಾವಾಭಯ್ಯಾಂಕ್
ಬರಿ ಭಲಾಯ್ಯಾ ದಿ. ದುಬ್ರಿಳ್ಯಾಂಕ್ ಆನಿ ಭುಕ್ತಲ್ಯಾಂಕ್ ಜಾಯ ಮತ್ತೆಂ
ಮಿಂಣ್, ಪೀವನ್ ಆನಿ ಆಸ್ಮೋ ದಿಂವ್ಯ ಬರ್ಯಾ ಮನಾಚೆ ವ್ಯುತ್ ಮುಕಾರ್ ಯೆಶೆಂ
ಕರ್ ಮ್ಹಾಂ ಮಾಗ್ನಾಂವ್.
5. ಎವ್ಯಾರಿಸ್ತಾಬ್ಯಾ ಮೆಜಾ ಭೋಂವಾರಿಂ ಜಮ್ಲಾಂ ಆಮಿ ಸಮೆಸ್ತಾಂನಿ ಶಂಕ್
ಪವಿತ್ರು ಅತ್ಯಾಂ ಭರುನ್, ತಾಚೆಂ ದೆಣೆಂ ಅಮ್ಮಾಂ ಜಣೆಯೆಂತ್ ಆವ್ಯಾವ್ಯಾ ಆಗ್
ತಾಚೆಂ ಬಾರಾ ಫಳಾಂ ಅಮ್ಮಾಂ ದಿಸ್ವಡ್ಯಾ ಜೇವನಾಂತ್ ಜಿಯೆಂವ್ಯಾ ಕಿವಾ
ದಿ ಮ್ಹಾಂ ಮಾಗ್ನಾಂವ್.

ಯಾಜಕ : ಮೋಗಾಳಾ ಬಾಪಾ, ತುಜೆ ಸಮೋರ್ ಅಮ್ಮಾಂ ಕಾಳ್ಯಾಂಶ್ ಗುಂಡಾಯೆಂತ್ತೀಂ
ಪ್ರಾರ್ಥನಾಂ ಆಮಿ ಅಪ್ರೀಲ್ಯಾಂತ್. ತುಜ್ಯಾ ಉದಾರ್ಣಾನ್ ಅಮ್ಮಾಂ
ಜಾಯ ಆಸ್ಲೀಂ ಸರ್ವ ತುಂ ಫಾವ್ರೋ ಕರ್. ಶ್ರೀಸ್ತಾ ಅಮ್ಮಾಂ ಸೇವ್ಯಾ
ಮಾರಿಫಾತ್.

ಮಾ ದೋಷಿನಿಕ್ ಹಾಲ್ನ್ ವಾಸ್, ಕಾಮ್ರೆಲಿತ್, ಪಿಣ್ಡೀ

ದಿಸಾಚಿಂ ಮೊ

ಪಯ್ಯಿಂ ವಾಚಪ್ರ

ತೆ ಸಮೇಸ್ತ ಪವಿತ್ರ ಅತ್ಯಾರ್ಥಿ ಭರ್ತೆ ಆನಿ ಪರ್ಕೆ ಭಾಸಾಂನಿ ಉಲ್ಲೊಂಬ್ಬೆ ಲಾಗ್ನೆ.

ಧರ್ಮಾದ್ಯಾಸಂ ಕೃತ್ಯಾಂ ಪ್ರಸ್ತಾವಾಂತ್ರೀಂ ವಾಚಪ್ರ

ಧ. ಶ್ರ. 2:1-11

ಪೆಂತೆಕೊಸ್ತುಂಚೇ ಪರ್ಯಾಯ ದೀಸ್ ಆಯ್ಲು ಆಸ್ತಾಂ, ತೆ ಸಮೇಸ್ತ ಏಕ್ ಸುಖಾತ್ಮೆ ಸಾಂಗಾತಾ ಮೆಳೊನ್ ಆಸ್ನೆ. ತೆದ್ವಾಂ ಎಕಾಚ್ಯಾಂ ಕರಿಣ್ ರುಡ್ರಾವಾರೆಂ ಆಯ್ಲೈಬರಿ ಮಳ್ಳುರ್ ಧಾವ್ ಏಕ್ ಆವಾಚ್ ಆಯ್ಲು ಆನಿ ತೆ ಬಸೊನ್ ಆಸ್ನೆಲೆ ತ್ಯಾ ಘರಾಂತ್ ಭರ್ಲು. ತವಳ್ ತಾಂಕಾಂ ದಿಸ್ಮ್ಲ್ಯಾ ಉಚ್ಯಾಸಾಕ್ರೋ ಜಿಬೊ. ತ್ಯೋ ವಿಂಗಡ್ ವಿಂಗಡ್ ಜಾವ್ ತಾಂಚೇ ಮಧ್ಯಾ ಹರೆಕ್ಲ್ಯಾಚೆರ್ ವಚನ್ ರಾವ್ಲ್ಯಾ. ತೆ ಸಮೇಸ್ತ ಪವಿತ್ರ ಅತ್ಯಾರ್ಥಿ ಭರ್ತೆ ಆನಿ ತ್ಯಾ ಅತ್ಯಾರ್ಥಿ ತಾಂಕಾಂ ದಿಲ್ಲೀ ವಾಚ್ ಸಕ್ತೀ ಪರಮಾಣಂ ಪರ್ಕೆ ಭಾಸಾಂನಿ ತೆ ಉಲ್ಲೊಂಬ್ಬೆ ಲಾಗ್ನೆ.

ಸಂಸಾರಾಂತ್ರ್ಯಾ ಹರೇಕ್ ಗಾಂಷ್ಟೆ ಭಕ್ತಿವಂತ್ ಜುದೆವ್ ತ್ಯಾ ವೆಳಾರ್ ಜರುಸಾಲೆಮಾಕ್ ಆಯ್ಲೆ ಥಂಯ್ ಆಸ್ನೆ. ಹೊ ಆವಾಚ್ ಆಯ್ನುನ್ ಲೋಕಾಚೊ ವ್ಯಾಡ್ ಏಕ್ ಜಮೊ ಎಕ್ವಾಂಯ್ ಜಾಲೊ ಆನಿ ತಾಂಣಂ ಉಲಯ್ಲುಲೆಂ ಹರೆಕ್ಲ್ಯಾಕ್ ಆಪಾಪ್ಲೀ ಭಾಶನ್ ಆಯ್ತಾಲೆಂ ದಮನ್ ಲೋಕ್ ಸಕ್ತ್ಯಾಡ್ ಧಟಕ್ ಜಾಲೊ. ತೆ ಶೆಮ್ರಲೆ ಆನಿ ವಿಚ್ಯಾತ್ ಜಾವ್ ಮ್ವಾಣಾಲೆ: “ಪಳೆಯಾ, ಹ ಉಲಯ್ತಾತ್ ತೆ ಸಮೇಸ್ತ ಗಾಲಿಲೆಯಾಗಾರ್ ನ್ಯಾವೆ? ತರ್ ಆಮ್ಮೇ ಮಧ್ಯಾ ಹರೆಕ್ಲ್ಯಾಕ್ ತೆ ಉಲಯ್ತಾತ್ ತೆಂ ಆಮ್ಮೇ ಆಮ್ಮೇ ಮಾಯ್ಭಾಶನ್ ಆಯ್ತಾ ತೆಂ ಕತೆಂ? ಆಮಿ ಹಾಂಗಾ ಆಸಾಂವ್ ಪಾರ್ಥಿಯಾಂತ್, ಮೇದಿಯಾಂತ್, ಎಲಾಮಾಂತ್, ಮೇಸಾಪೊತಾಮಿಯಾಂತ್, ಜುದೇಯಾಂತ್ ಆನಿ ಕಾಪ್ವಾದೋಸಿಯಾಂತ್, ಪ್ರೋಂತುಸಾಂತ್ ಆನಿ ಆಸಿಯಾಂತ್, ಪ್ರೀಜಿಯಾಂತ್ ಆನಿ ಪಂಫೀಲಿಯಾಂತ್, ಎಡಿಪ್ರ್ಯಾಂತ್ ಆನಿ ಸಿರೆನ್ ಭೋಂವ್ಯಾಂಚ್ಯಾ ಲೀಬಿಯಾಂತ್ ಆನಿ ಘೋಡೆ ರೋಮಾ ಧಾವ್ ಸಯ್ತ್ ಆಯ್ಲೆ. ಜುದೆವ್ ಆನಿ ಜುದೆವ್ ಧರ್ಮಾಕ್ ಆಯ್ಲುವಾರ್ಚ್ ಮೇಳ್ಲೆ, ಕ್ರೇತಾಂತ್ ಆನಿ ಅರ್ಬಿಸ್ಥಾನಾಂತ್ ಸಯ್ತ್. ತರ್ಯಾಗಿ ದೇವಾಚ್ಯಾ ವಿಚಿತ್ರ ಕೃತ್ಯಾಂ ವಿಶ್ವಾಂತ್ ತೆ ಸಾಂಗಾತ್ ತೆಂ ಆಮಿ ಆಮ್ಮೇ ಆಮ್ಮೇ ಮಾಯ್ಭಾಶನ್ ಆಯ್ತಾತಾಂವ್!”

— ದೇವಾಚಿಂ ಉತರ್ ಹೆಂ.

ಅಂತರ್ ಗೀತ್

ಶ್ಲೋಕ: ಧಾಡ್ ತುಜ್ಯಾ ಅತ್ಯಾಕ್, ಸರ್ವಸ್ವರಾ,
ಅನಿ ಸಂಸಾರಾಚಿಂ ರೂಪ್ ತುಂ ನವೆಂ ಕರ್.

ಈ. 103:1ab+24ac, 29bc-30, 31+34

ಈ. 103:30

ವಾ

ಸರ್ವಸ್ವರಾಕ್ ಜ್ಯೇ, ಜ್ಯೇ!

1. ಅತ್ಯಾ ಮ್ಯಾಜ್ಯಾ, ಸರ್ವಸ್ವರಾಕ್ ನಾಂವಾಡ್:
ಸರ್ವಸ್ವರಾ, ಮ್ಯಾಜ್ಯಾ ದೇವಾ, ಕಿತ್ಯೊ ತುಂ ವತ್ಯೋ!
ಕಿತ್ಯೊ ವಿವಿಧ್ ತುಜೆಂ ಕೃತ್ಯಾಂ, ಸರ್ವಸ್ವರಾ,
ಪ್ರಧಿಷ್ ಸಗ್ರಿ ತುಜ್ಯಾ ರಚ್ಯಾಂನಿ ಭರ್ತ್ಯಾಂ.
2. ತುಂ ತುಜೆಂ ತೊಂಡ್ ಲಿಪಯ್ಯಾನಾ ರಚ್ಯಾಂ ಫಾಬರ್ತ್ಯಾತ್,
ತುಂ ಪ್ರಣ್ ಮಾತ್ರ್ ಕಾಡ್, ತಿಂ ವೋರುನಾ ಪತ್ಯಾಂನಾ ಧುಳಿಕ್ ವೆತಾತ್.
ಪ್ರಣ್ ತುಂ ಸ್ವಾನ್ ದಿಶಿ ಜಾಲ್ಯಾರ್, ತಿಂ ಪರತ್ ರಚೊನಾ ಯೆತಾತ್,
ಅಶೆಂ ಪಿಥುಮೆಚೆಂ ರೂಪ್ ತುಂ ನವೆಂ ಕರ್ತ್ಯಾಯ್.
3. ಸರ್ವಸ್ವರಾಕ್ ಜಾಂವ್ ಮಹಿಮಾ ಸಾಸ್ಯಾಚ್ಯಾ ಸಾಸ್ಯಾಕ್!
ಆಪ್ಯಾಂ ಕೃತ್ಯಾಂನಿ ಜಾಂವ್ ತಾಕಾ ಅನಂದ್!
ಮ್ಯಾಜ್ಯಾ ಚಿಂತ್ಯಾಂ ತಾಕಾ ಮಾನೆಷ್ಯಾ!
ವ್ಯಾಯ್, ಸರ್ವಸ್ವರಾ ಧಂಯ್ ಆಸಾ ಮ್ಯಾಚೊ ಸಂತೊಸ್.

ದುಸ್ರೋ ವಾಚಪ್

ಆಮಿ ಸಮೇಸ್ತಾಂನಿ ಎಕಾಚ್ ಅತ್ಯಾ ಧಂಯ್ ಪವಿತ್ರ-ಸ್ವಾನ್ ಪತ್ಯಾಂ.

ಷಾಂ. ಪಾಪ್ಯಾನ್ ಕೊರಿಂಥ್‌ಗಾರಾಂಕ್ ಬರಯ್‌ಲಾಂ ಪಯ್ಯಾಂ ಪತ್ಯಾಂತ್ಯೊ ವಾಚಪ್

1 ಕೋರಿ. 12:3b-7, 12-13

ಭಾವಾಂ-ಭಯ್ಯಾಂನೋ,

ಪವಿತ್ರ ಅತ್ಯಾಚ್ಯಾ ಪ್ರಭಾವಾವಿಷೆಂ ಕೊಣ್ಯಾಯೊ ಮನಿಸ್ “ಜೆಜುಚ್ ಸೊಮಿ” ಮ್ಯಾಕ್
ಸಾಂಗ್ಯಾಂಕೊಯೊ ಸರಕನಾ.

ಅತ್ಯೇಕ್ ದೇಣೆಂ ವಿವಿಧ್; ಪ್ರಣ್ ಏಕೊಚ್ ಅತ್ಯೊ ತಿಂ ದಿತಾ. ಸೇವಾಯೊ ವೇವೆಗ್ಯಾ
ಧರಾಂಚಿ ಆಸಾ; ಪ್ರಣ್ ಏಕಚ್ ಸೊಮಿಯಾಚಿ ಆಮಿ ಸೇವಾ ಕರ್ತ್ಯಾಂವ್. ಕಾಮಾಂಯೊ ವೇವೆಗ್ಯಾ
ಧರಾಂಚಿಂ ಆಸಾತ್; ಪ್ರಣ್ ಸಮೇಸ್ತಾಂ ಧಂಯ್ ಸರ್ವ್ ಕಾಮಾಂ ಜ್ಯಾರಿ ಕರ್ತ್ಯಾ ತೊ ದೇವ್
ಎಕ್ಯೊಚ್. ಹರಕ್ಯಾ ಧಂಯ್ ದಿಸೊನ್ ಯೆತಾತ್ ತಿಂ ಪವಿತ್ರ ಅತ್ಯಾಚೆಂ ದೇಣೆಂ ಸಮೇಸ್ತಾಂಚ್ಯೊ
ಆದಾಯ್ ಪಾಸತ್ ಮ್ಯಾಕ್ ದಿಲ್ಯಾಂತ್.

ಬೆಂಗಳೂರು, ಮಾರ್ಚ್ 25, 1955, 12 ವರ್ಷ

ಕೂಡಾ ಏಕ ಜಾತಿಯಿಂದ ಕೂಡಿ ಇಂದ್ರಿ ಅಳತೆ. ಈ ಉದ್ದೇಶಕ್ಕಿಂತ ಸಾಮಾನ್ಯ ಜಾತಿಯಿಂದ ಇಂದ್ರಿಯಿಂದ ವಿಕಾಸಗೊಳಿಸಲಾಗಿದೆ. ತೀವ್ರ ಪರಿಂಥ್ರಿ, ಧೂಪರ್ಯಾಸ, ಅಥ ಸಂಪೂರ್ಣ ಧೂಪರ್ಯಾಸದಿಂದ ಅ ಹೀಗೆ ಜಾತಿಯಿಂದ ನೃತ್ಯ, ಡಾಂಸ್‌ನಲ್ಲಿ ಗುರುತಿಸುವುದಾಗಿ ಏಕ ಕೂಡಾ ಜಾತಿಯಿಂದ ವಿಕಾಸಗೊಳಿಸಲಾಗಿದೆ. ಈ ಉದ್ದೇಶಕ್ಕಿಂತ ಸಾಮಾನ್ಯ ಜಾತಿಯಿಂದ ವಿಕಾಸಗೊಳಿಸಲಾಗಿದೆ. ಈ ಉದ್ದೇಶಕ್ಕಿಂತ ಸಾಮಾನ್ಯ ಜಾತಿಯಿಂದ ವಿಕಾಸಗೊಳಿಸಲಾಗಿದೆ.

— ಕುಮಾರ ರಾಜ್

ಅನುಸೂತೀಗಳು

1. ಪರಿಶ್ರೇಷ್ಟ ಅತ್ಯಾರ್ಥ, ಯೆ ದೆಂಪುನ್ನಾ ಅನಿ ಫಾಂಕರ್ ಸರ್ಗಿಂ ಧಾವ್ಯಾ ಉಚ್ಛ್ರಾತಾಚೆಂ ತುಚೆಂ ಕೀಣ್ವೆ.
2. ಯೆ ತುಂ ಬಾಪಾ ದುಖ್ಯಾಂಚ್ಯಾ, ಯೆ ತುಂ ದಾತಾರ್ ದೆಣ್ಯಾಂಚ್ಯಾ, ಯೆ ತುಂ ದಿವ್ಯಾ ಕಾಳ್ಯಾಂಚ್ಯಾ.
3. ಭುಜ್ಞಣ್ಣಾದಾರಾ ಭೋವ್ ಬರ್ಯಾ, ಅತ್ಯಾರ್ಕ್ ದುಲೊಬ್ ತುಂ ಸಯ್ಯಾ, ಸ್ವಾದಿಕ್ ವಿರ್ಯಾ ವಿಶೇವಾ.
4. ವಿಶೇವ್ ತುಂ ವಾವುರ್ತಲ್ಯಾಂಕ್, ಸಾಬ್ರಿ ವ್ರೋತಾಂತ್ ಸುಕ್ತಲ್ಯಾಂಕ್, ಭುಜ್ಞಣ್ಣಾ ವಿರಿ ರಡ್ತಲ್ಯಾಂಕ್.
5. ಏ ಉಚ್ಛ್ರಾತಾ ಸವ್ಯಾ ಸಂಪೂರ್ಣಾ, ಭರ್ ಹ ಅತ್ಯೈ ಪರಿಪೂರ್ಣಾ, ತುಕಾ ವಾತ್ಯತಲ್ಯಾಂಚೆ.
6. ನಾ ಮನ್ಯಾ ಧಂಯ್ ಕಾಂಯ್ ಇಲ್ಲೆಂ, ಇಲ್ಲೆಂಯ್ ವಾಯ್ಯಾಕ್ ಪಡನಾತ್ಲೆಂ, ನಾತ್ಲ್ಯಾರ್ ತುಚೆಂ ಧಿರ್ ಆಧಾರ್.
7. ಧು ತುಂ ಸಕ್ತಡ್ ಮ್ಹ್ಲಾಲ್ಲೆಂ, ಭಿಜಯ್ ಸಕ್ತಡ್ ಸುಕ್ತಲ್ಲೆಂ, ಧಾಂಬಯ್ ಸಕ್ತಡ್ ಫಾಯೆಲ್ಲೆಂ.
8. ಬಾಗಾಯ್ ಸಕ್ತಡ್ ಫುಟ್ ಜಾಲ್ಲೆಂ, ಶೆಕ್ ಸಕ್ತಡ್ ಧಂಡ್ ಜಾಲ್ಲೆಂ, ವಾಟೆಕ್ ಪತ್ರಿ ಆಡ್ ಗೆಲ್ಲೆಂ.
9. ಲಾಭಯ್ ತುಜ್ಯಾ ಭಾವಾಧ್ಯಾಂಕ್, ತುಚೆರ್ ವಿಶ್ವಾಸ್ ದವರ್ತಲ್ಯಾಂಕ್, ಪರಿಶ್ರೇಷ್ಟ ತುಚೆಂ ಸಾತ್ ದೇಣೆಂ.
10. ಲಾಭಯ್ ಶೆಗುಣಾಂಚೆಂ ಪೂನ್, ಲಾಭಯ್ ಆಮ್ಯಾಂ ಬರೆಂ ಮೊನ್ನೆ, ಪಾವಯ್ ಸುಖಾಕ್ ಸಾಸ್ಯಾಚ್ಯಾ. ಆಮೆನ್.

ಉದ್ದೇಶಗಳು

ಸರ್ವೇಸ್ಪೂರಾಕ್ ಜ್ಯೇ, ಜ್ಯೇ!
ಪರಿಶ್ರೇಷ್ಟ ಅತ್ಯಾರ್ ದೆಂಪುನ್ ಯೆ,
ಭರ್ ಕಾಳ್ಯಾಂ ತುಜ್ಯಾ ಭಾವಾಧ್ಯಾಂಚೆಂ
ಅನಿ ಪೆಟಯ್ ತಾಂತುಂ ಉಚೆ ತುಜ್ಯಾ ಮೊಗಾಚೆ.
ಸರ್ವೇಸ್ಪೂರಾಕ್ ಜ್ಯೇ, ಜ್ಯೇ!

ಶುಭ್ರಾವಾತಾರ್

ಜಶೆಂ ಬಾಪಾನ್ ಮ್ಹ್ಲಾ ಧಾಡ್ಲ್, ತಶೆಂ ಹಾಂವ್ ತುಮ್ಯಾಂ ಧಾಡ್ಲ್.

❖ ಸುವಾಂವ್ ಪರ್ಮಾಣಂ ಜೆಚು ಕ್ರಿಸ್ತಾಚಿ ಶುಭ್ರಾವಾತಾರ್ **ಜು. 20:19-23**

ಜೆಚು ಪುನರ್ಜಿವಂತ್ ಜಾಲ್ಲೊ ತ್ಯಾ ಆಯ್ತಾರಾ ಸಾಂಚೆರ್ ಸುದೇವಾಂಚ್ಯಾ ಭಿಯಾನ್ ಶಿಸ್ ದಾರಾಂ ಧಾಂಪುನ್ ಭಿತರ್ ಎಕ್ಕ್ಯಾಂಯ್ ಜಾವ್ ಆಸ್ಲೆಲ್ಲೆ. ತವ್ಲಾ ಜೆಚು ತಾಂಚೇ ಮಧೆಗಾತ್ ಯೇವ್ಯಾ ರಾವ್ಯೊ ಅನಿ “ಶಾಂತಿ ತುಮ್ಯಾಂ!” ಮ್ಹ್ಲಾಲ್ಲೊ. ಇತ್ತೆಂ ಮ್ಹ್ಲಾನ್ ತಾಣೆಂ

ತಾಂಕಾಂ ಅಪ್ಪೆ ಹಾತ್ ಆನಿ ಅಪ್ಪೆಂ ಕಡ್ಡಳ್ಳೊ ದಾಖಿಯ್ಯೆಂ. ಸೋಮಿಯಾಕ್ ದೆಶ್ವಿಚ್ ಶಿಸ್ ಸಂತೋಸಾನ್ ಭರ್ಲೆ. ಪತ್ರ್ಯಾನ್ ಜೆಚುನ್ ತಾಂಕಾಂ ಮ್ಹ್ಯಳೆಂ: “ಶಾಂತಿ ತುಮ್ಹಾಂ! ಇಶೆಂ ಬಾಪಾನ್ ಮ್ಹ್ಯಾಕ್ ಧಾಡ್ಲ್, ತಶೆಂ ಹಾಂವ್ ತುಮ್ಹಾಂ ಧಾಡ್ಲ್.” ಅಶೆಂ ಮ್ಹ್ಯಣ್ನಾನ್ ತಾಣೆಂ ತಾಂಚೆರ್ ಸ್ವಾಸ್ ಸೋಡ್ಲ್ ಆನಿ ಮ್ಹ್ಯಳೆಂ: “ಫ್ರೆಯಾ ಪವಿತ್ರ್ ಅತ್ಯಾಕ್. ಕೋಟಾಚೆಂ ಪಾತ್ಯಾಂ ತುಮ್ ಸ್ವಾಗ್ನಿತಾತ್ ತಿಂ ಬೋಗ್ನತಲಿಂ; ಜಾಂಚೆಂ ಪಾತ್ಯಾಂ ತುಮ್ ಬೋಗ್ನಿನಾತ್, ತಿಂ ಬೋಗ್ನತಿಂನಾತ್.”

— ದೆವಾಚೆಂ ಉತರ್ ಹೆಂ.

ಎ ದುಸ್ಕಾರ್ ವಸಾಕ್ ಜಾಯ್ ಜಾಲ್ಯಾರ್

ಸತಾಚೊ ತೊ ಅತ್ಯೋ ಅಯ್ಯಲ್ಲ್ ವೆಳಾರ್
ತುಮ್ಹಾಂ ತೊ ಸಂಪೂರ್ಣ್ ಸತಾಕ್ ವ್ಹ್ಯಾರ್ ಪಾಯ್ತಲೊ.

‡ ಜುವಾಂವ್ ಪಮಾಂಷೆಂ ಜೆಚು ಕ್ರಿಸ್ತಾಚಿ ಶುಭೋವಾತ್

ಇ. 15:26-27; 16:12-15

ಜೆಚುನ್ ಆಪ್ಲ್ಯಾ ಶಿಸಾಂಕ್ ಮ್ಹ್ಯಳೆಂ: “ಬಾಪಾ ಧಾವ್ಯ್ ಭಾಯ್ ಸರ್ತ್ ತ್ಯಾ ಸಾತ್ಪ್ರೀಕ್
ಅತ್ಯಾಕ್ ತುಮ್ಹ್ಯ್ ಮಜತ್ತೊದಾರ್ ಕಸೊ ಹಾಂವ್ ಬಾಪಾ ಧಾಡ್ತಲೊಂ. ತೊ ಅಯ್ಯಾ ಅತ್ಯಾಕ್
ಅತ್ಯಾಕ್ ತುಮ್ಹ್ಯ್ ವ್ಹ್ಯಾಪ್ಲೊಂವ್ ತಾಂಕಾನಾ. ಸತಾಚೊ ಪವಿತ್ರ್ ಅತ್ಯೋ ಅಯ್ಯಲ್ಲ್ ವೆಳಾರ್,
ತುಮ್ಹಾಂ ತ್ಯೋ ವ್ಹ್ಯಾಪ್ಲೊಂವ್ ತಾಂಕಾನಾ. ಸತಾಚೊ ಪವಿತ್ರ್ ಅತ್ಯೋ ಅಯ್ಯಲ್ಲ್ ವೆಳಾರ್,
ತುಮ್ಹಾಂ ತೊ ಸಂಪೂರ್ಣ್ ಸತಾಕ್ ವ್ಹ್ಯಾರ್ ಪಾಯ್ತಲೊ. ತೊ ಆಪ್ಲೆಸ್ತ್ರೆಚೆಂ ಕಾಂಯ್ ಉಲೊಪ್ಪೊನಾ;
ತುಮ್ಹಾಂ ತೊ ಸಂಪೂರ್ಣ್ ಸತಾಕ್ ವ್ಹ್ಯಾರ್ ಪಾಯ್ತಲೊ. ಹ್ಯಾ ಶಿವಾಯ್ ಪ್ಲುಡೆಂ ಫ್ರೆಡ್ಲೊ ಆಸಾತ್ ತ್ಯೋ ಸಂಗ್ರಿ
ಆಪ್ಲೆಂ ಆಯ್ಲೆಂಚ್ ತೊ ಉಲಯ್ತಲೊ. ತುಮ್ಹಾಂ ಕಳಯ್ತಲೊ ತ್ಯೋ ಸಂಗ್ರಿ ತೊ ಮ್ಹ್ಯಜೆಂ ಧಾವ್ಯ್ ಫ್ರೆತಲೊ
ತುಮ್ಹಾಂ ತೊ ಕಳಯ್ತಲೊ. ತುಮ್ಹಾಂ ಕಳಯ್ತಲೊ ತ್ಯೋ ಸಂಗ್ರಿ ತೊ ಮ್ಹ್ಯಜೆಂ ಧಾವ್ಯ್ ಫ್ರೆತಲೊ.
ಆನಿ ಅಶೆಂ ಮ್ಹ್ಯಾಕ್ ಮಹಿಮಾ ದಿತಲೊ. ಜೆಂ ಬಾಪಾಚೆಂ ತೆಂ ಸಗ್ರೆಂ ಮ್ಹ್ಯಜೆಂಚ್. ದೆಕುನ್

ಅಶೆಂ ಮ್ಹ್ಯಾಕ್ ಮಹಿಮಾ ದಿತಲೊ. ಜೆಂ ಬಾಪಾಚೆಂ ತೆಂ ಸಗ್ರೆಂ ಮ್ಹ್ಯಜೆಂಚ್. ದೆಕುನ್
ಹಾಂವೆಂ ಮ್ಹ್ಯಳೆಂ: ತುಮ್ಹಾಂ ಕಳಯ್ತಲೊ ತ್ಯೋ ಸಂಗ್ರಿ ತೊ ಮ್ಹ್ಯಜೆಂ ಧಾವ್ಯ್ ಫ್ರೆತಲೊ”.
— ದೆವಾಚೆಂ ಉತರ್ ಹೆಂ.